

ಮಾಹಿತಿ ಕಾಯ್ದೆ -2005 ಸೆಕ್ಕನ್ಡ್ 4(1)ಇ ರ ಅನ್ವಯ ಪ್ರಕಟಣಿದ್ದು

1. ಮಾಹಿತಿ ಹಕ್ಕು ಕೇಂದ್ರ ಕಛೇರಿಯ ಸಹ ಕಂದಾಯ ಅಧಿಕಾರಿ ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಕಛೇರಿಯ ಹೆಸರು : ನಹಕಂದಾಯ ಅಧಿಕಾರಿ

ಹೀಂಣ್ಯ ಕೈಗಾರಿಕಾ ಪ್ರದೇಶ ಉಪ ವಿಭಾಗ,

ಹೆಚ್.ಎಂ.ಎ. ಬಡಾವಣೆ, ಒಂ ಓಂಬರ್ ರಸ್ತೆ

ವಾಟರ್ ಟ್ರ್ಯಾಂಕ್ ಹತ್ತಿರ, ನಾಗಸಂದ್ರ ಅಂಜೆ, ಬೆಂ-೫೬೦೦೭೩


ದಾಸರಹಳ್ಳಿ ವಲಯ,

ಬೃಹತ್ ಬೆಂಗಳೂರು ಮಹಾನಗರ ಪಾಲಕೆ,

ಬೆಂಗಳೂರು, ದೂರವಾಣಿ : ೦೪೦೨೮೩೭೪೦೯೦

E Mail ID :- arodhalli-peenya@bbmp.gov.in

ಆ) ರಚನೆ



ಇ) ಕಾರ್ಯಗಳ ಮತ್ತು ಕರ್ತವ್ಯಗಳು

ಕಂದಾಯ ಇಲಾಖೆಯು ಬೆಂಗಳೂರು ಮಹಾನಗರ ಪಾಲಕೆಯಿಣಿ ಒಂದು ಪ್ರಮುಖವಾದ ಇಲಾಖೆಯಾಗಿರುತ್ತದೆ. ಈ ಇಲಾಖೆಯ ತೆರಿಗೆಯನ್ನು ವಸೂಲ ಮಾಡುವುದರ ಮೂಲಕ ಪಾಲಕೆಯ ಬೋಕ್ಕನಕ್ಕೆ ತನ್ನದೇ ಆದ ಪರಮಾನವನ್ನು ತಂದುಕೊಡುವ ಹಾತೆವನ್ನು ವಹಿಸುತ್ತಿದೆ. ಈ ಇಲಾಖೆಯ ವಲಯವಾದು ಮುಖ್ಯಸ್ಥರಾದ ಅವರ ಆಯುಕ್ತರು ಮತ್ತು ಉಪ ಆಯುಕ್ತರು ರವರ ಅದಿನದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವಜನಿಕರಿಂದ ಬಂದಂತಹ ಹಾತಾ ವಾರಾವಣೆ, ನೊಂದಾವಣೆ, ವಿಭಜನೆ, ಹಾಗೂ ಒಂದುಗೂಡಿಸುವ, ಸಂಬಂಧ ನಾವಜನಿಕರಿಗೆ ದಾಳಿಗಳನ್ನು ನೀಡುವುದು ಹಾಗೂ ಕಂದಾಯ ಹೊಲ್ಯುಮಾಪನ ಆಸ್ತಿ ತೆರಿಗೆ ವಸೂಲಾತಿ ಕಂದಾಯ ನಿಗದಿಪಡಿಸಿ ಅದರವ್ಯೇಯ ಕಂದಾಯ ಇಲಾಖೆಯ ತೆರಿಗೆ ವಸೂಲ ಮಾಡುವುದರ ಮೂಲಕ ಪಾಲಕೆಯ ಸಂಪನ್ಮೂಲ ವ್ಯಾಧಿಗೆ ಸಹಕರಿಸುತ್ತಿದೆ.

2. ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯಗಳು :-

| ಕ್ರಮ ಸಂಖ್ಯೆ | ಅಧಿಕಾರಿ / ನೌಕರರ ಹುದ್ದೆಯ ವಿವರ | ಅಧಿಕಾರಿ / ನೌಕರರ ಕರ್ತವ್ಯ ಜವಾಬ್ದಾರಿ ಹಾಗೂ ನಗರ ಪಾಲಕೆಯ ವಿವಿದ ಕಾರ್ಯದೆಯಡಿ ನಿರ್ವಹಿಸುವ ಕೆಲಸ ಕಾರ್ಯಗಳ ವಿವರಗಳು |
|-------------|------------------------------|---|
| 1 | ಸಹ ಕಂದಾಯ ಅಧಿಕಾರಿ | <ul style="list-style-type: none"> * ಸಹ ಕಂದಾಯ ಅಧಿಕಾರಿ ಯವರ ಪ್ರಮುಖ ಕರ್ತವ್ಯ ಕಂದಾಯ ಹೊಲ್ಯು ಮಾಪನ ಹಾಗೂ ಆಸ್ತಿ ತೆರಿಗೆ ವಸೂಲಾತಿ ಮೇಲ್ಬಜಾರಣೆ ಮಾಡುವುದು. * ಕಂದಾಯ ಪರಿವೀಕ್ಷರು ಹಾಗೂ ಕಂದಾಯ ವಸೂಲಾಗಾರರ ಕರ್ತವ್ಯದ ಲೋಳದೋಳಷಗಳ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಪರಿಶಿ ಮಾಡುವುದು. * ಹೊಸದಾಗಿ ಕಂದಾಯ ನಿಗದಿಕರಣ ಬಗ್ಗೆ ಕಟ್ಟಡಗಳ ಪರಿಶೀಲನೆ. * ಹಕ್ಕೆಯ ಕಟ್ಟಡಗಳ ಕಂದಾಯದ ಮನರ್ಹ ನಿಗದಿ ಮಾಡುವುದು * ತಮ್ಮ ವ್ಯಾಪ್ತಿಗೆ ಬರುವಂತಹ ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳನ್ನು ಹಂಚುವುದು ಹಾಗೂ ಅಧಿಕ ಸಿಬ್ಬಂದಿಗಳಿಗೆ ವೇತನ ಬಂಧವಾಡೆ ಮಾಡುವುದು. * ಜುನಾವಣಾ ಕೆಲಸ ಕಾರ್ಯಗಳು * ಮೇಲಾಧಿಕಾರಿಯವರ ಸೂಚನೆಯಂತೆ ಕೆಲಸವನ್ನು ನಿರ್ವಹಿಸುವುದು ಹಾಗೂ ಪರಿಶಿಗಳನ್ನು ಅಧಿಕಾರಿಗಳಿಗೆ ಮಂಡಿಸುವುದು. |
| 2 | ಕಟ್ಟೆರಿ ವ್ಯವಸ್ಥಾಪಕರು | <ul style="list-style-type: none"> * ಉಪ ವಿಭಾಗ ಕಟ್ಟೆರಿಯ ವ್ಯವಸ್ಥಾಪಕರ ನೇರ ಸಂಪರ್ಕಕ್ಕೆ ಒಳಪಟ್ಟಿರುತ್ತದೆ, ಗುಮಾಸ್ತರುಗಳಿಗೆ ಮೇಲ್ಬಜಾರಕರಾಗಿರುತ್ತಾರೆ * ಕಂದಾಯ ಉಪ ವಿಭಾಗದ ಕಾರ್ಯ ವ್ಯೇವರಿಗೆ ಅವರುಗಳು ಜವಾಬ್ದಾರಿ ಯಾಗಿರುತ್ತಾರೆ. ಕಟ್ಟೆರಿಯಿಣಿನ ಎಲ್ಲಾ ನಿಗದಿತ ದಸ್ತಾವೇಜುಗಳನ್ನು ನಿರ್ವಹಿಸಲಾಗುತ್ತದೆಯೇ ಎಂಬುದರ ಬಗ್ಗೆ ನಿಗಾವಹಿಸುವುದು. * ಸಹ ಕಂದಾಯ ಅಧಿಕಾರಿಗಳಿಗೆ ವ್ಯವಸ್ಥಾಪಕರ ಮುಖಾಂತರ ಎಲ್ಲಾ ಕಡತಗಳನ್ನು ಕಟುಹಿಸಬೇಕು ಕಟ್ಟೆರಿಯ ವ್ಯವಹಾರದಲ್ಲಿ ಯಾವುದೇ ವಿಳಿಂಬ ಆಗಿದೆಂತೆ ನೋಡಿಕೊಳ್ಳುವುದು. * ಕಂದಾಯ ವಸೂಲಾಗಾರರ ಕಂದಾಯ ವಸೂಲಾತಿಯ ನಿರ್ವಹಣೆ ಬಗ್ಗೆ ಪರಿಶೀಲನೆ ಮಾಡುವುದು. * ಲೆಕ್ಕ ಪರಿಶೀಲನಾ ಪರಿಶಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು. |
| 3 | ಪ್ರಥಮ ದಜ್ಞ ಗುಮಾಸ್ತರು | <ul style="list-style-type: none"> * ಪ್ರಥಮ ದಜ್ಞ ಗುಮಾಸ್ತರು ಎಕ್ಸ್‌ಮಿನರ್ ಅಗಿ ಕಾರ್ಯನಿರ್ವಹಿಸುವುದು * ಸಿಬ್ಬಂದಿ ವರ್ಗದವರ ವೇತನದ ಬಿಲ್ಲುಗಳ ನಿರ್ವಹಣೆಗೆ ರಜಾ ಮಂಜೂರಾತಿ, ವೇತನದಲ್ಲಿ ಕಟಾವಣೆ ಹಾಗೂ ವಹಿಗಳ ನಿರ್ವಹಣೆ. * ದ್ವನಂದಿನ ಕಂದಾಯ ವಸೂಲಾತಿ ಹಾಗೂ ಜಮೆ ಮಾಡಿರುವ ಬಗ್ಗೆ ಪರಿಶೀಲನೆ, ವಸೂಲಾತಿಯ ದ್ವನಂದಿನ ಹಾಗೂ ಮಾಸಿಕ ವಿವರಗಳನ್ನು ಮುಖ್ಯ ಲೆಕ್ಕಾಧಿಕಾರಿಯವರಿಗೆ ಸಲ್ಲಾಸುವುದು. * ತಿರಸ್ಕೃತ ಜೆಕ್ಕ ವಹಿಯ ನಿರ್ವಹಣೆ ಹಾಗೂ ತಿರಸ್ಕೃತ ಜೆಕ್ಕ ನ ಮೊತ್ತದ ವಸೂಲಾತಿ ಬಗ್ಗೆ ಪರಿಶೀಲನೆ ಮಾಡುವುದು * ವಿಭಾಗಿಯ ಗುಮಾಸ್ತರುಗಳ ಕಾರ್ಯಗಳ ಪರಿವೀಕ್ಷಣೆ ಹಾಗೂ ಡಿ.ಸಿ.ಬಿ. ವಹಿಗಳ ನಿರ್ವಹಣೆ ಬಗ್ಗೆ ಪರಿಶೀಲನೆ. * ವಲಯದ ಲೆಕ್ಕ ಪರಿಶೀಲನೆಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು |

| | | |
|---|--|--|
| 4 | ವಿಭಾಗಿಯ ಗುಮಾನ್ತರು (ದ್ವಿತೀಯ ದಂಜೆ ಗುಮಾನ್ತರು) | <ul style="list-style-type: none"> * ವಿಭಾಗಿಯಲ್ಲಿ ಲೇಕ್ಸಿಗರು ಅವರುಗಳ ವಾಡ್‌ಗೆ ಸಂಬಂಧ ಪಟ್ಟಂತೆ ಖಾತಾ ವರ್ಗಾವಚಳ, ವಿಭಜನೆ, ವೇಕೆನ್ನೀ ರೇಖಿಷನ್, ಕಂದಾಯ ನಿಗದಿ, ಅಫೀಲು ಕಡತಗಳ ನಿವಾಹಕಣ ಮಾಡುವುದು. * ಕಂದಾಯ ವಸೂಲಾಗಾರರ ದ್ವಿನಂದಿನ ವಸೂಲಾತಿಯನ್ನು ರಸೀದಿ ಮುಸ್ತಕ ಹಾಗೂ ಇದಿರ ಮುಸ್ತಕದೊಂದಿಗೆ ತನಿಬೆ ಮಾಡುವುದು * ವಾಡ್ ಡಿ.ಸಿ.ಜಿ. ವಹಿಗಳ ನಿವಾಹಕಣ ಹಾಗೂ ಖಾತಾ ವರ್ಗಾವಚಳ ಅಜ್ಞ ಖೋತೆ ಸೆಲ್ಲನಲಾದ ದಾಳಲಾತಿಗಳ ಪ್ರತಿಯನ್ನು ಮೂಲ ದಾಳಲಾತಿಗಳೊಂದಿಗೆ ತಾಳೆ ಮಾಡುವುದು. |
| 5 | ದ್ವಿತೀಯ ದಂಜೆ ಗುಮಾನ್ತರು | <ul style="list-style-type: none"> ಕಳೆರಿಗೆ ಬರುವ ಟಪಾಲನ್ನು ಸ್ಥೀಕರಿಸುವುದು ಹಾಗೂ ಕಳೆರಿಯಿಂದ ಅನುಮೋದನೆಗೊಂಡ ಕಡತಗಳನ್ನು ಬೇರೆ ಕಳೆರಿಗಳಿಗೆ ಕಳುಹಿಸುವುದು. |
| 6 | ಮೌಲ್ಯ ಮಾಪಕರು | <ul style="list-style-type: none"> * ಮೌಲ್ಯ ಮಾಪಕರು ಅವರುಗಳಿಗೆ ಸಂಬಂಧಿಸಿದ ವಾಡ್‌ನ ಕಂದಾಯ ನಿಗಧಿಕರಣ ಹಾಗೂ ಕಂದಾಯ ವಸೂಲಾತಿಗಳಿಗೆ ಜವಾಬ್ದಾರಿಯಾಗಿರುತ್ತಾರೆ * ಹೊಸ ಕಂದಾಯ ನಿಗಧಿಕರಣದ ಬಗ್ಗೆ ಪರಿಶೀಲನೆ ಪ್ರತಿ ತಿಂಗಳು ಕಳೆರಿಗೆ ವಿವರ ನೀಡುವುದು * ವಾಡ್ ಮಟ್ಟದಲ್ಲಿ ನಾಮಾನ್ಯ ಸರ್ವೆ ಮಾಡುವುದು ಕಂದಾಯದ ಬಾಕಿ ವಸೂಲಾತಿ ಬಗ್ಗೆ ವಾರೆಂಟ್ ಗಳನ್ನು ನೀಡುವುದು ಹಾಗೂ ಬಾಕಿ ವಸೂಲಾತಿ ಬಗ್ಗೆ ಕ್ರಮ ಕೈಗೊಳ್ಳುವುದು * ವಾಡ್ ನಲ್ಲಿ ಹೊಸದಾಗಿ ನಿಮಾಣಗೊಂಡಿರುವ ಕಟ್ಟಡಗಳನ್ನು ತೆಗೆಯಿಂದ ತೆಪ್ಪಿಸಿಕೊಂಡಿರುವ ಪ್ರಕರಣಗಳನ್ನು ಗುರುತಿಸಿ ಅವುಗಳಿಗೆ ಕಂದಾಯ ನಿಗಧಿಪಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು. * ಕಟ್ಟಡದ ಉಪಯೋಗಿಗಳ ಬದಲಾವಣೆಯ ಬಗ್ಗೆ ವರದಿ ನೀಡುವುದು * ತೆರಿಗೆಯಿಂದ ವಿನಾಯಿತ ಹೊಂದಿರುವ ಪ್ರಕರಣಗಳ ಬಗ್ಗೆ ವರದಿ ಸೆಲ್ಲನುವುದು. * ವಾಡ್ ಸಂಬಂಧದ ಕಟ್ಟಡ ಕಂದಾಯದ ಬೇಡಿಕೆ ಹಾಗೂ ವಸೂಲಾತಿ ಬಗ್ಗೆ ಜವಾಬ್ದಾರಾಗಿದ್ದು, ಕಂದಾಯ ವಸೂಲಾಗಾರರ ರಸೀದಿ ಮುಸ್ತಕಗಳನ್ನು ಆಗಾಗ್ಗೆ ಪರಿಶೀಲನೆ ವ್ಯತ್ಯಾಸಗಳಿನಾದರೂ ಇಡ್ಲಿ ವರದಿ ಮಾಡುವುದು * ಕಂದಾಯ ನಿಗದಿಯ ಬಗ್ಗೆ ತಕ್ರಾರು ಹಾಗೂ ಮೇಲ್ಮೈನವಿಗಳ ಬಗ್ಗೆ ಮೂಳಣವಾದ ವರದಿ ಸೆಲ್ಲನುವುದು. * ಜುನಾವಣಾ ಕೆಲಸ ಕಾರ್ಯಗಳು |
| 7 | ಕಂದಾಯ ಪರಿವೀಕ್ಷಕರು | <ul style="list-style-type: none"> * ಹೊಸದಾಗಿ ನಿಮಾಣಗೊಂಡಿರುವ ಕಟ್ಟಡಗಳ ಕಂದಾಯ ನಿಗಧಿಕರಣದ ಬಗ್ಗೆ * ಸ್ವತ್ತುಗಳ ಖಾತಾ ವಿಭಜನೆಯ ಪ್ರಕರಣಗಳನ್ನು ಪರಿಶೀಲನೆ ಮಾಡಿ ವರ್ಗಾವಚಳಗಾಗಿ ವರದಿ ಸೆಲ್ಲನುವುದು * ಅಫೀಲು ಅಜ್ಞ ಹಾಗೂ ರೇಖಿಷನ್ ವಿಷಯಗಳ ನಿವಾಹಕಣ * ಸ್ವತ್ತುಗಳಲ್ಲಿ ಹೆಚ್ಚುವರಿ ನಿಮಾಣ, ಅನದಿಕೃತ ಕಟ್ಟಡಗಳ ನಿಮಾಣ ಹಾಗೂ ಕಂದಾಯ ನಿದರ್ಶನ ಆಗದ ಕಟ್ಟಡಗಳನ್ನು ಪರಿಶೀಲನೆ ಕಂದಾಯ ನಿಗದಿಯ ಬಗ್ಗೆ ವರದಿ ಸೆಲ್ಲನಿಸುವುದು * ಕಂದಾಯ ವಸೂಲಾತಿ ಅಗದೆ ಇರುವ ಪ್ರಕರಣಗಳಲ್ಲಿ ವಾರೆಂಟ್ ಜಾರಿ ಮಾಡುವುದು * ಸಹ ಕಂದಾಯ ಅಧಿಕಾರಿಗಳು ಅಗಿಂದಾಗ್ಗೆ ನೀಡಲಾದ ಕೆಲಸ ಕಾರ್ಯಗಳ ನಿವಾಹಕಣ * ಜುನಾವಣಾ ಕೆಲಸ ಕಾರ್ಯಗಳು |

| | | |
|-----------------------------|----------------------|--|
| | 8 कंदाय वसूलगाररु | <ul style="list-style-type: none"> * कंदाय वसूलगाररु चौल्य मापकर नियंत्रितदेण्डू अवर आदेशद अनुसार कंदाय वसूलाति हागू इतरे कायंगंजन्मू निवेदिनुपुद्य मुहानगर पालकेय व्याहीं बरुव अवर परिमितीन्जप्तुच कंदाय वसूलाति मादुपुद्य इवर जवाभूरियागिरुत्तदे * क्षेत्रियां बैदिके नैलयन्मू पकेदुक्तों खांडे बुक्का नेल्लू बैदिकेयन्मू नमुदिनुपुद्य खांडे बुक्का अन्मू तिंगंजीम्मू चौल्यमापकर परिशेलन्गे तंदु अवरियां सकि पकेयुपुद्य * नैलयन्मू हागू नमुन्मू गंजन्मू नैकालदेण्डू हागू सरियागि पितरेये मादुपुद्य कंदाय वसूलगाररु नैलयन्मू गंजन्मू बांदु वारदोंगे वितरिनुपुद्य. * जुनावेणा कैलन कायंगंज * वारेंबा गंजन्मू निएदुव नमुयदेण्डू कंदाय वसूलगाररु चौल्य मापकरिगे नक्कार निएदुपुद्य अर्वावर्ष्यक्तवागिरुत्तदे * बाल इरुव स्तंगंजन्मू परिशेलने मादि परिवेष्टकर गमनक्ते तरुपुद्य * नैलयन्मू जारि मादिद नंतर कंदाय वसूलगाररु नैलयन्मू गंजन्मू नैकालदेण्डू हागू सरियागि पितरेये मादुपुद्य * जट्टी वारेंबन्मू जट्टी नैकायकर मुभांतर संबंधिसिद्धवरिगे जारि मादुपुद्य जट्टी मादिद सरंजामुगंजन्मू अन्वेंयरि मादि मुहानगर पालकेय गैलदामिगे तेलुहिनुपुद्य वारेंबा शुलुवन्मू वसूल मादुपुद्य. * नक्क कंदाय अधिकारिगंज नियोजिसिद कायंगंजन्मू तप्पदेव निवेदिनुपुद्य. * तम्मू सुपदियल्लिरुव रसीदि मुस्तकगंजन्मू आदिबा मादिनुपुद्य षोत्रियागिरुव रसीदि मुस्तकगंजन्मू दन्तुवेजु विभागक्ते निएदुपुद्य. |
| 9 बैरच्चेगाररु | | <ul style="list-style-type: none"> * बैरच्चेगाररु तमगे वक्तिद बैरच्चेन कैलनवन्मू त्तेरितवागि तफ्फिलद अक्केक्कप्पिगे बैरच्चेग्गे मादुपुद्य. * बैरच्चेग्गे मादिद प्रतिगंजले यावुदेव बप्पू तप्पूगंगे अवरेज वाभूररागिरुत्तरे * बैरच्चेगाररु बैरच्चेग्गे मादिद शुद्ध प्रतिगंज एव बाग्देण्डू अवरुगंज इनिसियला हागू दिनांकवन्मू नमुदिनुपुद्य. * दिनप्रति बैरच्चेग्गे मादिद विवरगंज बग्गे वक्तिये निवेदेये मादुपुद्य. |
| 10 नालून्नै दज्जे नोकररु | | <ul style="list-style-type: none"> * इवरुगंजु क्षेत्रिय मुझ्यस्तर निदेवतिनुव कैलन कायंगंजन्मू यावुदेव द्यारु बरदंते निवेदिनुपुद्य * सावेजसिक्केलोंदिगे सोकादेदिंद वेतिनुपुद्य |

3. ಮೇಲ್ಮೈಜಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳುವೆಲ್ಲ ಅನುಸರಿಸುವ ಕ್ರಮಗಳು : ಕಟ್ಟಿರಿಯ ಸಿಬ್ಬಂದಿಯವರು ನಾವೆಜನಿಕರಿಂದ ಬಂದಂತ ಖಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂದ ಅಜಿಗಳನ್ನು ಸ್ವೀಕರಿಸಿ ಸಂಬಂದ ಪಟ್ಟ ವಾಡ್‌ನ ಕಂದಾಯ ಪರಿವೀಕ್ಷೆಕರು ಹಾಗೂ ಹೊಲ್ಮಾಪಕರುಗಳೇ ಸ್ಥಳ ಪರಿಶೀಲನೆ ಹಾಗೂ ಪರಧಿಗಾಗಿ ನೀಡಿ ಸದರಿ ಪರಧಿಯ ಮೇಲೆಗೆ ಸಹ ಕಂದಾಯ ಅಧಿಕಾರಿಗಳು ಖಾತಾ ವರ್ಗಾವಣೆಗೆ ಮಂಜೂರಾತಿ ನೀಡಿ, ಖಾತಾ ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವಿಕೆ ಕಂದಾಯ ಅಧಿಕಾರಿಗಳು (ದಾಸರಹಳ್ಳಿ) ರವರಿಗೆ ಪರದಿ ನೀಡಿ ಸದರಿ ಅಧಿಕಾರಿಯವರಿಂದ ಅನುಮೋದನೆ ಪಡೆದ ನಂತರ ನಾವೆಜನಿಕರಿಗೆ ದಾಖಲಾತಿಗಳನ್ನು ನೀಡುವುದು ಕಂದಾಯ ನಿಗದಿಯ ಬಗ್ಗೆ ಮೇಲ್ಮೈನವಿ ಬಂದಂತಹ ಪ್ರಕರಣಗಳನ್ನು ಪರಿಶೀಲಿಸಿ, ತೀರ್ಮಾನನಕ್ಕಾಗಿ ಮೇಲಾಧಿಕಾರಿಗಳಿಗೆ ಪರಧಿ ಮಾಡಿ ಮೇಲಾಧಿಕಾರಿಗಳ ತೀರ್ಮಾನವನ್ನು ಅಂತಿಮವಾಗಿ ನೀಡುವುದು.

4. ಕಾರ್ಯ ನಿರ್ವಹಿಸುವೆಲ್ಲ ಅನುಸರಿಸುವ ಮಾನ ದಂಡಗಳು :

ಮಾನ್ಯ ಆಯುಕ್ತರು, ಉಪ ಆಯುಕ್ತರು (ಕಂದಾಯ) ಜಂಟ ಆಯುಕ್ತರು (ದಾಸರಹಳ್ಳಿ) ರವರುಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಠಿಸಿ ಕ್ರಮ ವಹಿಸಲಾಗುವುದು.

5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ದೋಧಿಗಳು ಬಳಸುವ ನಿಯಮಗಳು, ನಿಯಮಗಳ ಅನುಸೂಚಿಗಳು, ಕೈಹಿಡಿಗಳು ಮತ್ತು ದಾಖಲೆಗಳನ್ನು:
ಮಾನ್ಯ ಆಯುಕ್ತರು ನೀಡುವ ಸೂಚನೆಗಳು

6. ಇಲಾಖೆ ಹೊಂದಿರುವ ದಸ್ತಾವೇಜುಗಳ ಪಟ್ಟ ಹಾಗೂ ಹೊಂದಿರುವವರ ವಿವರ :

| | | |
|----|---------------------------------------|---|
| 1 | ಹಾಜರಾತಿ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 2 | ಸೀ.ಎಲ್.ರಿಜಸ್ಟ್ರಾರ್ | ವಿಷಯ ನಿವಾಃಕರು (ದ್ವಿಂದಿನ) |
| 3 | ಲೇಂಟ್ ಅಬೆಂಡೆನ್ಸ್ | ವಿಷಯ ನಿವಾಃಕರು (ದ್ವಿಂದಿನ) |
| 4 | ಜಲನ ವಲನ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 5 | ಸಿಬ್ಬಂದಿಗಳ ಸೇವಾ ವಹಿಗಳು | ವಿಷಯ ನಿವಾಃಕರು (ದ್ವಿಂದಿನ) |
| 6 | ಮುಂಗಡ ಕಟ್ಟಾವಣೆ ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 7 | ಇನ್ ವರ್ಡ್ ಮತ್ತು ಜೈಂಟ್ ವರ್ಡ್ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 8 | ಸ್ನಾಕ್ ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 9 | ಹಿಂಬೋಂಪಕರಣಗಳ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 10 | ರಸೀದಿಗಳ ನೀಡಿಕೆ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 11 | ವಾಷಿಂಟನ್ ವೇತನ ಬಡ್ಟಿ ಮಂಜೂರಾತಿ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 12 | ಬೆಲ್ಮೋನ್ ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 13 | ಹಿಂಬೋಂನ್ ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 14 | ಕೆ.ಟಿ.ಆರ್. ಮತ್ತು ಹಿ.ಆರ್. ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 15 | ಅನೆಸ್‌ ಮೆಂಟ್ ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 16 | ಮುಂಟನ್ ರಿಜಿಸ್ಟ್ರೇರ್ | ವಿಷಯ ನಿವಾಃಕರು (ದ್ವಿಂದಿನ) |
| 17 | ದಿನವಹಿ ವಸೂಲಾತಿ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) |
| 18 | ಜಿಡಿ ಪುಸ್ತಕ | ವಿಷಯ ನಿವಾಃಕರು (ದ್ವಿಂದಿನ) (ಕಂದಾಯ ಪರಿವೀಕ್ಷೆಕರು, ಕಂದಾಯ ವಸೂಲಾಗಾರರು) |

7. ಅದರ ಕಾರ್ಯ ನೀತಿಯ ರಚನೆ ಅಥವಾ ಅದರ ಅನುಸ್ಥಾನಕ್ಕೆ ಸಂಬಂಧಿಸಿದಂತೆ ನಾವೆಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯ ಇರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು :

ಸಹ ಕಂದಾಯ ಅಧಿಕಾರಿ ಹೀಳ್ಯ ಕೈಗಾರಿಕಾ ಪ್ರದೇಶ ಉಪ ವಲಯದ ವಾಡ್‌ 39 ಮತ್ತು 41 ವ್ಯಾಪ್ತಿಯ ಸ್ವತ್ತುಗಳ ಖಾತಾ ವರ್ಗಾವಣೆ, ನೋಂದಾವಣೆ, ವಿಭಜನೆ ಹಾಗೂ ಒಂದುಗೂಡಿಸುವ ಸಂಬಂದ ಹಾಗೂ ಸ್ವತ್ತುಗಳ ತೆರಿಗೆ ನಿದಾನರದ ವಿರುದ್ಧ ಸಲ್ಲಾಸಲಾದ ಮೇಲ್ಮೈನವಿಗಳನ್ನು ಸ್ವೀಕರಿಸಿ ಸದರಿ ಅಜಿಗಳನ್ನು ನಿಗದಿತ ಕಾಲ ಮಿತಿಯಲ್ಲಿ ವಿಲೇವಾರಿ ಮಾಡುವುದು.

8. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕಾಗಿ ರಚಿತವಾದ ಇಬ್ಬರು ಅಥವಾ ವ್ಯಾಗಿಕನ್ನೂ ಶರೀರದ ಮಂಡಳಿಗಳ, ಪರತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳ ನಾವೆಜನಿಕರಿಗೆ ಮುಕ್ತವಾಗಿರುತ್ತವೆಯೇ ಅಂತ ಸಭೆಗಳ ನಡವಣಿಗಳ ನಾವೆಜನಿಕರಿಗೆ ದೊರೆಯುತ್ತವೆಯೇ ಎಂಬುಪುಡರ ವಿವರ ಹಣಕಾಸುಗಳನ್ನು :

ನಗರ ಹಾಲಕೆಯ ಜುನಾಯತ ಸದಸ್ಯರು ಬಂದ ನಂತರ ಈ ಸಭೆಗಳು ನಾವೆಜನಿಕರಿಗೆ ಮುಕ್ತವಾಗಿರುತ್ತದೆ ಸದರಿ ಸಭೆಗಳ ನಡವಣಿಗಳ ನಾವೆಜನಿಕರಿಗೆ ಲಭ್ಯವಾಗುತ್ತದೆ.

9. & 10. ಕಳೆರಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ನಿರ್ದೇಶಿಕೆ ಹಾಗೂ ಮಾಸಿಕ ವೇತನದ ವಿವರಗಳು

| ಕ್ರಮ ಸಂಖ್ಯೆ | ಹೆಸರು ಮತ್ತು ಹುದ್ದೆ | ಕಳೆರಿ ವಿಜಾನ | ದೂರವಾಣಿ | ಗರಿಷ್ಟ ಮಾಸಿಕ ವೇತನ |
|-------------|--|---|----------|-------------------|
| 1 | ಶ್ರೀ. ಬಸವಪಂಗಯ್ಯ ಕೆ. ಸಹ ಕಂದಾಯ ಅಧಿಕಾರಿ (ಪಿ.ಎ.ಎ) | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ರಸ್ತೆ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ಅಂಚೆ, ಬೆಂಗಳೂರು -೫೬೦೦೭೩ | 28374090 | 22670-00 |
| 2 | ಶ್ರೀ ಕೆ.ಹಿ. ಜಿಕ್ಕೆಪುಣೀರ್ಜಾಡ ಕಂದಾಯ ಪರಿವಿಕ್ಕರು ವಾಡ್‌ ನೋ-೩೯ | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ರಸ್ತೆ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ಅಂಚೆ, ಬೆಂಗಳೂರು -೫೬೦೦೭೩ | 28374090 | 17669-00 |
| 3 | ಶ್ರೀ ರಾಮಕೃಷ್ಣ ಜ.ಎಂ ಕಂದಾಯ ಪರಿವಿಕ್ಕರು ವಾಡ್‌ ನೋ-೩೯ | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ರಸ್ತೆ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ಅಂಚೆ, ಬೆಂಗಳೂರು -೫೬೦೦೭೩ | 28374090 | 14925-00 |
| 4 | ಶ್ರೀ. ಅಶ್ವನಾಥ್ ಕಂದಾಯ ಪರಿವಿಕ್ಕರು ವಾಡ್‌ ನೋ-೪೧ | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ರಸ್ತೆ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ಅಂಚೆ, ಬೆಂಗಳೂರು -೫೬೦೦೭೩ | 28374090 | 19531-00 |
| 5 | ಶ್ರೀ ರಂಗನ್ನಾಮಿ ಹಿ. ದ್ವಿ.ದ.ನ. ವಾಡ್‌ ನೋ-೪೧ | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ರಸ್ತೆ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ಅಂಚೆ, ಬೆಂಗಳೂರು -೫೬೦೦೭೩ | 28374090 | 11529-00 |
| 6 | ಶ್ರೀ. ಕೆಂಪಮ್ಮೆ ದ್ವಿ.ದ.ನ. ವಾಡ್‌ ನೋ-೭೦ | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ರಸ್ತೆ ಅಂಚೆ, ಬೆಂಗಳೂರು -೫೬೦೦೭೩ | 28374090 | 12797-00 |
| 7 | ಶ್ರೀ. ಪ್ರಕಾಶ್ ಎಂ. ಕಂದಾಯ ವಸೂಲಗಾರರು ವಾಡ್‌ ನೋ-೩೯ | ನಹ ಕಂದಾಯ ಅಧಿಕಾರಿ ಹೀಣ್ಯ ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಓಂ ಇಂಬರ್ ರಸ್ತೆ ವಾಟರ್ ಬ್ಯಾಂಕ್ ಹತ್ತಿರ, ನಾಗಸಂದ್ರ ಅಂಚೆ, ಬೆಂಗಳೂರು -೫೬೦೦೭೩ | 28374090 | 11529-00 |

| | | | | |
|----|--|---|----------|---------------------------------------|
| 8 | ಶ್ರೀಮತಿ ಪ್ರತಿಭೆ ಎನ್.ಎಂ ಕಂದಾಯ ವಸೂಲಾಗಾರರು ವಾಡ್‌ ನಂ-39 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 11301-00 |
| 9 | ಶ್ರೀಮತಿ ಹೆಲ್ಮಿ ಎನ್.ಎ ಕಂದಾಯ ವಸೂಲಾಗಾರರು ವಾಡ್‌ ನಂ-39 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 11075-00 |
| 10 | ಶ್ರೀ. ಬಲರಾಮ್ ಜಿ. ಕಂದಾಯ ವಸೂಲಾಗಾರರು ವಾಡ್‌ ನಂ-39 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 10713-00 (ಸಮಾನ ಕೆಲಸಕ್ಕೆ ಸಮಾನ ವೇತನ) |
| 11 | ಶ್ರೀ. ಶ್ರೀನಿವಾಸ್ ಡಿ. ಕಂದಾಯ ವಸೂಲಾಗಾರರು ವಾಡ್‌ ನಂ-39 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 9625-00 (ಸಮಾನ ಕೆಲಸಕ್ಕೆ ಸಮಾನ ವೇತನ) |
| 12 | ಶ್ರೀ. ಈ ಮುಖೀಲ್‌ರ್ ಕಂದಾಯ ವಸೂಲಾಗಾರರು ವಾಡ್‌ ನಂ-41 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 10713-00 (ಸಮಾನ ಕೆಲಸಕ್ಕೆ ಸಮಾನ ವೇತನ) |
| 13 | ಶ್ರೀ. ವಿಶ್ವಲಪತ್ತಾರ್ ಕಂದಾಯ ವಸೂಲಾಗಾರರು ವಾಡ್‌ ನಂ-41 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 11075-00 |
| 14 | ಶ್ರೀ. ಶಶಿಕಾಂತ ಬೆಂಜ್‌ರ್ ಕಂದಾಯ ವಸೂಲಾಗಾರರು ವಾಡ್‌ ನಂ-41 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 11075-00 |
| 15 | ಶ್ರೀ. ಮೋಹನ್ ಕುಮಾರ್ ಜಿ.ಜಿ. ಕಂದಾಯ ವಸೂಲಾಗಾರರು ವಾಡ್‌ ನಂ-41 | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 2784-00 (ಕನಿಷ್ಠ ವೇತನ) |
| 16 | ಶ್ರೀ ನಾಗರಾಜ ವಿ. ವಿದ್ಯುತ್ ಸಹಾಯಕ | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 2784-00 (ಕನಿಷ್ಠ ವೇತನ) |
| 17 | ಶ್ರೀ ನಾರಾಯಣಪ್ಪ ಸಿ. ಜವಾನರು | ನಹಕ ಕಂದಾಯ ಅಧಿಕಾರಿ ಹೀಳ್ಯು ಕೈಗಾರಿಕಾ ಪ್ರದೇಶ ಉಪ-ವಿಭಾಗ ಹೆಚ್.ಎಂ.ಎ. ಬಡಾವಣೆ, ಉಂ ಇಂಬರ್ ರಸ್ತೆ ವಾಟರ್ ಟ್ರೌಂಕ್ ಹತ್ತಿರ, ನಾಗನಂದ್ರ ಅಂಚೆ, ಬೆಂಗಳೂರು -560073 | 28374090 | 10056-00 |

11. 2010-11 ನೇ ಸಾಲನ ಅಯ ವ್ಯಯದಲ್ಲಿ ಲೆಕ್ಕ ಶೈಕ್ಷಣಕೆಯಡಿಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು :-
ರೂ. 7.21 ಕೋಟಿ.

12. ಹಂಜಿಕೆ ಮಾಡಲಾದ ಮೊಬಿಲಿಗನ್ಸ್ ಚೆಂಪಾಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು
ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :-

ಯಾವುದು ಇಲ್ಲ

13. ಅದು ನೀಡಿರುವ ರಿಯಾಂಬಿತಿಗಳನ್ನು, ಅನುಮತಿ ಹತ್ತಿಗಳನ್ನು ಅಥವಾ ಅಧಿಕಾರ ಹತ್ತಿಗಳನ್ನು ಪಡೆಯುವವರ
ವಿವರಗಳು :-

| ಕ್ರಮ ಸಂಖ್ಯೆ | ಜ.ಜಿ.ಎಂ.ಪಿ. ಆಸ್ತಿ ವಿಜಾನ | ಮಾಸಿಕ ಬಾಡಿಗೆ ಮೊತ್ತ |
|-------------|--|--------------------|
| 1 | ವಾರ್ಷಿಕ್ ಸಂಕಿಳಣ ಮಂಗ ಎನ್.ಹೆಚ್.-4 ಟ. ದಾಸರಹಳ್ಳಿ ತುಮಕೂರು ರಸ್ತೆ, | 12200.00 |

Reductions, exemptions :- ಯಾವುದು ಇಲ್ಲ.

14.ಅದರ ಬಳಿಕೆಯಲ್ಲಿ ಅಥವಾ ಅದು ಹೊಂದಿರುವ ವಿದ್ಯುನ್‌ನಾನ್ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ
ಸಂಬಂಧಿಸಿದ ವಿವರಗಳು :-

ದಾಸರಹಳ್ಳಿ ವಲಯದ ಪ್ರತಿ ದಿನದ ಕಂದಾಯ ಬೇಡಿಕೆ ವಸೂಲಾತಿ, ಬಾಕಿ, ಸಾಪ್ತಾಹಿಕ ಕೆ.ಟ.ಆರ್. ವಿವರಗಳ ಹಣಗಳು
ಮತ್ತು ಇತರ ದಾಳಿತಿಗಳು.

| 2010-2011 | | | | |
|-----------|---------|--------------------|------------------------|---------------------|
| | | Demand (in Crores) | Collection (in Crores) | Balance (in Crores) |
| A.R.O PIA | Arrears | 8.65 | 6.00 | 2.65 |
| | Current | 14.44 | 9.88 | 4.56 |
| | Total | 23.09 | 15.88 | 7.21 |

| KTR REPORT DATED :01-04-2010 to 31-03-2011 | | | | | | | | |
|--|-----|----------|-------|----------|---------|----------------|----------------|----------------|
| Sub Division A.R.O P.I.A | O/B | Received | Tatal | Disposal | Balance | Within 15 Days | Within 30 Days | Within 90 Daya |
| | 2 | 3 | 4 | 5 | 6 | 7 | 8 | 9 |
| | 52 | 511 | 563 | 557 | 6 | ○ | ○ | ○ |

| PR REPORT DATED :01-04-2010 to 31-03-2011 | | | | | | | | |
|---|-----|----------|-------|----------|---------|----------------|----------------|----------------|
| Sub Division A.R.O P.I.A | O/B | Received | Tatal | Disposal | Balance | Within 15 Days | Within 30 Days | Within 90 Daya |
| | 2 | 3 | 4 | 5 | 6 | 7 | 8 | 9 |
| | 16 | 733 | 749 | 746 | 3 | ○ | ○ | ○ |

15.ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಾಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ
ಸಮಯವನ್ನೂ ಚೆನ್ಮಾಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :-
ಯಾವುದು ಇಲ್ಲ.

16. ನಾವೆಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದ ನಾಮಗಳು ಮತ್ತು ಇತರ ವಿವರಗಳು : -

| ಕ್ರ.ನಂ. | ಇಲಾಖೆ ಹೆಸರು | ನಾವೆಜನಿಕ ಮಾಹಿತಿ ಅಧಿಕಾರಿ ವಿಜಾನ ಹಾಗೂ ದೂರವಾಣಿ ಸಂಖ್ಯೆ | ಮೇಲ್ಮೈನವಿ ಪ್ರಾಧಿಕಾರ ವಿಜಾನ ಹಾಗೂ ದೂರವಾಣಿ ಸಂಖ್ಯೆ |
|---------|-------------|---|--|
| 1 | ಕಂದಾಯ ಇಲಾಖೆ | <p>ಸಹ ಕಂದಾಯ ಅಧಿಕಾರಿ ಪೀಳಿಗ್ರಾಮ ಕ್ಷೇತ್ರದಲ್ಲಿ ಉಪ ವಿಭಾಗ, ಹೆದ್ದಾ.ಎಂ.ಡಿ ಬಡಾವಣೆ, ಓಂ ಟಿಂಬರ್, ವಾಟರ್ ಬ್ರ್ಯಾಂಕ್, ಹತ್ತಿರ ನಾಗಸಂದ್ರ ಅಂಚೆ. ಬೆಂಗಳೂರು-560073 ದೂರವಾಣಿ ಸಂಖ್ಯೆ-28374090 E Mail ID :- arodhalli-peenya@bbmp.gov.in</p> | <p>ಕಂದಾಯ ಅಧಿಕಾರಿ ದಾಸರಹಳ್ಳಿ ವಿಭಾಗ ಜಿ.ಬಿ.ಎಂ.ಪಿ. ಹೆಸರಭಟ್ಟ ಮುಹ್ಯ ರಸ್ತೆ ಎಂ.ಇ.ಬಿ.ಲೀಂಜೋಫ್, ಬಾಗೆಲಗುಂಬೆ ಬೆಂಗಳೂರು. ದೂರವಾಣಿ ಸಂಖ್ಯೆ-22975904</p> |

17. ಸಿಯುಸಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸಿಕೊಂಡು ಮತ್ತು ಆ ತರುವಾಯ ಪ್ರತಿ ವಣಂ ಈ ಪ್ರಕಟಣೆಗಳನ್ನು ಅಂದಿನ ವರೆಗೆ ಪರಿಸ್ಥಿರಿಸಿಕೊಂಡು : -

ಸಹ ಕಂದಾಯ ಅಧಿಕಾರಿ ಪೀಳಿಗ್ರಾಮ ಕ್ಷೇತ್ರದಲ್ಲಿ ಉಪ ವಿಭಾಗ ಕಳೆಗಿರೆ ನಾಮಾನ್ಯ ಮಾಹಿತಿಗಳನ್ನು ಹಾಲಕೆಯ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ ಹಾಲಕೆಯ ವೆಬ್‌ಸೈಟ್ ವಿಜಾನ www.bbmponline.org

ಸಹ ಕಂದಾಯ ಅಧಿಕಾರಿ
ಪೀಳಿಗ್ರಾಮ ಕ್ಷೇತ್ರದಲ್ಲಿ ಉಪ ವಿಭಾಗ,
ಬೃಹತ್ ಬೆಂಗಳೂರು ಮಹಾನಗರ ಹಾಲಕೆ.